


Tejas Networks Ltd.

Regd. Office: Plot No. 25, 5th Floor
J.P. Software Park, Electronic City Phase 1
Hosur Road, Bengaluru 560 100, India
Tel : +91- 80- 4179 4600/700/800
Fax: +91- 80- 2852 0201



April 25, 2022

The Secretary
National Stock Exchange of India Ltd
Exchange Plaza, C/1, Block G,
Bandra Kurla Complex, Bandra (East)
Mumbai – 400 051
NSE Symbol: TEJASNET

The Secretary
BSE Limited
P J Towers, Dalal Street,
Fort, Mumbai – 400 001
BSE Scrip Code: 540595

Dear Sir/Madam,

Re: Newspaper Publication

Pursuant to Regulation 47 of the SEBI (Listing Obligations and Disclosure Requirements) Regulations, 2015, we are enclosing the audited financial results for the quarter and year ended March 31, 2022 published in the newspapers “Financial Express” - All India Edition and “Vishwavani” - Kannada Edition dated April 24, 2022.

This is for your kind information and record.

Yours sincerely
For Tejas Networks Limited



N R Ravikrishnan
General Counsel, Chief Compliance Officer
& Company Secretary

From the Front Page

Reliance calls off deal with Future

On Friday, FRL had disclosed to the exchanges that while more than 75% of shareholders and unsecured creditors had supported the deal with RIL, the company had failed to get the requisite 75% favourable voting from secured creditors. A majority of 69.29% of secured creditors of FRL had voted against the resolution, while 30.71% had voted in favour of it. Secured creditors are granted security from a company through either a legal fixed or floating charge over the business' assets and get preference over unsecured creditors in payment of dues by a company. For such transactions to close, approval of shareholders and lenders is required before it goes to the NCLT for final approval. The online shareholders' meeting and voting of six Future Group's listed entities — FRL, Future Lifestyle Fashion, Future Enterprises, Future Consumer, Future Market Networks, and Future Supply Chain Solutions — took place on Wednesday. This was followed by voting by the secured and unsecured creditors on Thursday. State Bank of India, Bank of India and Bank of Baroda, have already classified FRL's outstanding debt as non-performing assets. Future Retail's loans had been restructured under the resolution framework for Covid-related stress proposed by the Kamath committee on October 29, 2020. Throughout the 19-

month period when the company's loans remained under moratorium, bankers had been hopeful that Reliance Retail would take over the Future Group's wholesale, retail and logistics businesses and clear its dues to banks.

The implementation of the scheme came under a cloud when Amazon objected to the deal and triggered a legal battle that is still ongoing. Future Retail defaulted on dues worth ₹3,494.56 crore in December 2021 and on another ₹5,322 crore scheduled for March 31, 2022.

The company has already slipped in January and the 40% provisions taken against that account will show in banks' Q4FY22 financial results.

Banks have also started to step up provisioning against their exposure to Future Enterprises after the company defaulted on repayments worth ₹2,836 crore in March.

The FRL-Reliance deal has been facing litigation on several fronts since October 25, 2020, when the Singapore's Emergency Arbitrator passed an interim order restraining FRL from going ahead with the deal. Amazon, which had acquired an indirect minority stake in Future Group in 2019, has alleged that Future's sale of its retail, wholesale, logistics and warehousing businesses to Reliance Retail breached its pre-existing contract, which included a right of the first offer and a non-compete clause.

ICICI Q4 net up 59% on fall in provisions

The lender's profitability improved during the quarter and the net interest margin (nim) came in at 4% better than the 3.96% reported in the December 2021 quarter. On the back of a good growth in the domestic loan book of 17% y-o-y, the bank's net interest income for the quarter was up a strong 21% y-o-y at ₹12,605 crore. The bank's asset quality showed an improvement with the net NPA (non-performing assets) ratio declining to 0.76% at the end of March from 0.85% at the end of December 2021 and 1.14% in March 2021. The gross NPA stood at 3.60% in Q4FY22 versus 4.96% in Q4FY21 and 4.13% in Q3FY22. The provisions (excluding provision for tax) declined by 63% y-o-y to ₹1,069 crore. The provision coverage ratio on non-performing assets was 79.2% at March 31. The bank is well-capitalised with the total capital adequacy at the end of March at 19.16% and Tier-1 capital adequacy of 18.35%. ICICI Bank's total deposits grew by 14% y-o-y to ₹10,64,572 crore at the end of March and the average CASA ratio for Q4FY22 was 45%. The value of mobile banking transactions increased by 30% y-o-y to ₹477,228 crore during the March quarter. Digital channels including internet, mobile banking, PoS and others accounted for over 90% of the savings account transactions in

FY2022. The value of credit card spends grew by 77% y-o-y. ICICI Bank on Saturday received the board of directors' approval for fundraising to the tune of ₹25,000 crore in the current financial year FY23 through the issuance of debt securities.

Wadhawans, Rana Kapoor laundered ₹5,050 crore

During the investigation, it came to light that a big part of the proceeds of crime (POC) generated in this case has been siphoned off overseas by Rana Kapoor and hence they are not available for attachment directly under the provisions of Prevention of Money Laundering Act (PMLA), it said. "Rana Kapoor, DHFL promoters Kapil Wadhawan, Dheeraj Wadhawan and others were involved in criminal conspiracy with each other in illegal diversion and siphoning off of funds through suspicious transaction of ₹5,050 crore," ED claimed. This was stated in its fresh prosecution complaint (chargesheet) filed recently.

The ED said investigation has revealed that Yes Bank had bought debentures worth ₹3,700 crore between April 2018 and June 2018 from DHFL. Therefore, the amount was transferred to DHFL. Subsequently, DHFL gave a loan of ₹600 crore to DOIT Urban Ventures (an entity, beneficially

owned) by Rana Kapoor and his family. The probe also revealed that Yes Bank had used public money for the purchase of the above said short-term debentures of DHFL, which has not yet been redeemed by DHFL. On the other hand, DHFL obliged Rana Kapoor by giving the so-called loan of ₹600 crore to his beneficially-owned company, namely DUVPL, without adequate collateral, the agency said. It claimed that the loans given to the firm owned by Kapoor's family were to camouflage the entire act. The investigation has revealed that a loan of ₹600 crore was given against sub-standard properties having a meager value of ₹39.68 crore and by considering further conversion from agriculture land to residential land and an inflated value of ₹735 crore was shown, it added. It has also come to light that just before the sanction of these loans, Yes Bank had invested in DHFL. This indicates a criminal conspiracy between Rana Kapoor and Kapil and Dheeraj Wadhawan to get loan by pledging highly overvalued assets, the chargesheet said, adding there was no active or operating business in DUVPL at the time of proposal of loan.

Since DUVPL has no business activity and as such not generating any revenue as of today and it may not be able to repay the loan considering its present business activity and revenue. This clearly indicates a case of quid pro quo, it said.

Besides, Yes Bank had also

sanctioned a loan of ₹750 crore to one M/s Relief Realtors (beneficially owned by Wadhawans) for development of its Bandra Reclamation Project in Mumbai. Investigation has revealed that the entire amount was siphoned off by the Wadhawans without spending a single penny for the declared purpose, the ED added.

LIC IPO size to be in 3.5-5% range

With tepid demand from foreign investors in view of the rising inflation and interest rate scenario and "India's stance on Ukraine crisis," the IPO is largely banking on domestic institutional and retail investors, the sources said. With weak demand for foreign institutional investors, the Centre has reconciled to a much lower valuation of ₹6 trillion for LIC, though the state-run insurer was seen as worth around twice that amount by its owner in the Budget estimate for FY22. The valuation of the insurance behemoth is 1.1 times its embedded value of ₹5.4 trillion.

With the current set of approvals from the Sebi, LIC can bring the IPO before May 12. If it is delayed beyond this date, the estimated EV, as shown in the draft red herring prospectus, will have to be reviewed. If the IPO is delayed, the market condition may also be more unfavourable in the rising interest rate scenario also.

Govt to release framework on non-personal data use in 10 days: IT minister Vaishnaw

PRESS TRUST OF INDIA New Delhi, April 23

THE GOVERNMENT IS planning to create public digital platforms in partnership with the industry and will release a framework within 10 days comprising the use of non-personal data for providing better service to people, Communications and IT minister Ashwini Vaishnaw said on Saturday.

While speaking at a CII conference, Vaishnaw said he is working to make the telecom industry a sunrise sector and bring it out from the current state of a continuous tussle with various stakeholders, including regulators and lawmakers.

"Government is now planning to create public digital platforms on the lines of UPI, Cowin. Such digital platforms will then be opened up to the start up community and industry. Please come, create your consumer-facing applications. Grow with us. We provide you the solid base. For that we have formulated a National Data Framework. That data framework based on feedback that we have should be uploaded within a week's or 10 day timeframe," Vaishnaw said.

The government in February had floated a draft India Data Accessibility and Use Pol-

icy 2022 which aims to enhance access, quality, and use of data, in line with the current and emerging technology needs of the decade. When asked about the expectation from the proposed next round of reforms in the telecom sector, the minister said he wants to make it a sunrise

The minister said he is working to make the telecom industry a sunrise sector and bring it out from the current state of a continuous tussle with various stakeholders, including regulators and lawmakers

industry. "We will make sure that the telecom industry, which is the primary source for consuming digital services and which is a driver of the digital services and driver of digitisation specially of MSME sector, has to be cheap. It has to be low cost. It has to be reliable at a low cost," Vaishnaw said. He said that the government is focussing on things to make sure that telecommunications becomes a vibrant industry.

Sufficient coal in country, stocks getting replenished on daily basis: Coal minister

PRESS TRUST OF INDIA New Delhi, April 23

COAL MINISTER PRALHAD Joshi on Saturday said there is sufficient coal availability in the country as 72.50 million tonne (MT) of dry fuel is available at different sources and 22 MT at thermal power plants.

The minister asserted that available coal stocks will last for a month and availability is getting replenished on a daily basis with record production.

Joshi said that at present, 72.50 MT of coal is available at

different sources of Coal India (CIL), Singareni Collieries Company (SCCL) and coal washeries, among others.

According to the government's provisional data, the total coal production during FY2021-22 was at 777.23 MT compared to 716 MT in FY21, recording a growth of 8.55%, the coal ministry said in a statement. Coal India (CIL) production went up by 4.43% to 622.64 MT in FY22 from 596.24 MT in FY21. SCCL registered a growth of 28.55% to 65.02 MT in FY22 over 50.58 MT in FY21.

Refrain from false claims, scandalous headlines, says government

PRESS TRUST OF INDIA New Delhi, April 23

IN A STRONG advisory to private television channels, the government said certain debates on the coverage of the Ukraine-Russia conflict and the Delhi riots had provocative and socially unacceptable language. The government found television news channels making 'false claims' and 'frequently misquoting' international agencies while reporting on the Ukraine conflict. It took objection to the reportage on incidents in northwest Delhi.

Future Lifestyle Fashions chairperson Haribhakti quits

PRESS TRUST OF INDIA New Delhi, April 23

THE CHAIRPERSON AND independent director of Future Lifestyle Fashions, Shailesh Haribhakti, has resigned observing that "volatile, complex and unpredictable legal and financial circumstances have taken unexpected turns, and the board's recommendation to find solutions have not been met with implementation impetus, according to a regulatory filing by the company.

Haribhakti had chaired meetings of shareholders and creditors of Future Group entities that were called to vote on

the ₹24,713 crore deal with Reliance Retail, after he was given the charge by the National Company Law Tribunal (NCLT).

In a regulatory filing, Future Lifestyle Fashions (FLF) said, "Shailesh Haribhakti has resigned from the position of the chairperson and independent director of the company with effect from April 22, 2022 wide his resignation letter dated 22 April 2022 submitted to the Company." In the resignation letter, which has been shared by FLF to the bourses, Haribhakti said the "volatile, complex and unpredictable legal and financial circumstances" of the company have taken unexpected turns.

BINNY MILLS LTD
Registered Office: No.4, Karpagambal Nagar, Mylapore, Chennai 600004.
Corporate Identity Number (CIN): L17120TN2007PLC065807
Website: www.bmlindia.com; E mail id: binnymills@bmlindia.com
Telephone: 044-24991518.

NOTICE AND INFORMATION REGARDING THE EXTRAORDINARY GENERAL MEETING (EGM) OF BINNY MILLS LIMITED TO BE HELD THROUGH VIDEO CONFERENCING (VC) OR OTHER AUDIO VISUAL MEANS (OAVM), NOTICE FOR UPDATION OF EMAIL ID, MOBILE NUMBER

Notice is hereby given that the Extraordinary General Meeting (EGM) of the Shareholders of the Company will be held on Tuesday, the 17th May 2022 at 4.00 p.m. (IST) through Video Conferencing (VC) / Other Audio Visual Means (OAVM) facility to transact the Business, as set out in the Notice of the EGM, in compliance with the applicable provisions of the Companies Act 2013 and Rules made thereunder and the SEBI (Listing Obligations and Disclosure Requirements) Regulations, 2015 read with MCA Circular No. 14/ 2020 dated April 8, 2020 and 17/ 2020 dated April 13, 2020, followed by General Circular No. 22/2020 dated June 15, 2020 read with General Circular No.33/2020 dated September 28, 2020, General Circular No. 39/2020 dated 31.12.2020 and 10/2021 dated June 23,2021 & 20/2021 dated 08-12-2021 (collectively referred to as "MCA Circulars") and Circular No. SEBI/HO/CFD/CMD1/CIR/P/2020/79 dated 12th May, 2020 read with Circular No. SEBI/HO/CFD/CMD2/CIR/P/2021/11 dated January 15, 2021 issued by the Securities and Exchange Board of India ("SEBI Circular").

In Compliance with the Circulars of MCA and SEBI, electronic copy of notice of EGM has been sent to all the members on 25th April, 2022 whose email ids were registered with the Company/RTA/Depository Participant(s).

Proxy: Since this EGM is being held pursuant to the MCA Circulars through VC / OAVM facility, physical attendance of Members has been dispensed with. Accordingly, the facility for appointment of proxies by the Members will not be available for the EGM and hence the Proxy Form and Attendance Slip are not annexed to the Notice.

E-Voting: Pursuant to Section 108 of the Companies Act, 2013 read with rule 20 of the Companies (Management and Administration) Rules 2014, as amended, and pursuant to regulation 44 of the SEBI (Listing Obligations and Disclosure Requirements) Regulations, 2015, the Company is offering e-voting facility to its members. The Company has engaged the services of Central Depository Services (India) Ltd (CDSL) for providing e-voting facility to the members. The details are under:

- The Company has fixed 10th May 2022 as the 'Cut-Off' date to ascertain the eligibility of members for e-voting.
- The members, whose names appear in the Register of Members / list of Beneficial Owners as on the Cut-off date i.e., 10th May 2022 are entitled to avail the facility of remote e-voting as well voting in the EGM. Any person, who acquires shares and becomes member of the Company after the dispatch of the Notice and holds shares as on the cut-off date, may obtain the User ID and password by sending a request to investors@cameoindia.com by mentioning the Folio No. / DP ID and Client ID no. If the member had already logged on to www.evotingindia.com and had voted on an earlier voting of any company, then your existing User ID and password can be used for casting the vote.
- The e-voting would commence on Saturday, 14th May 2022 at 9 A.M. and will end on Monday, the 16th May 2022 at 5 P.M. during which period the members may cast their vote electronically. Thereafter, the e-voting module shall be disabled by the CDSL.
- Those Members who shall be present in the EGM through VC/OAVM facility and had not cast their votes on the Resolutions through e-voting, shall be eligible to vote during the meeting.
- Members who have already cast their votes electronically shall not be allowed to vote again at the EGM. However, in case a member, who has cast his vote electronically votes as well as in the meeting, the vote cast in the meeting will be ignored.

Those members whose e-mail addresses are not registered with the Depositories for obtaining the Login credentials for e-voting are requested to send required details and documents by following instructions:

- For Physical shareholders - please provide necessary details like Folio No., Name of shareholder, scanned copy of the share certificate (front and back), PAN (self-attested scanned copy of PAN card), AADHAR (self-attested scanned copy of Aadhaar Card) by email to binnymills@bmlindia.com or agm@cameoindia.com.
- For Demat shareholders - Please update your e-mail id & mobile no. with your respective Depository Participant (DP) which is mandatory while e-Voting & joining virtual meetings through Depository.

The facility of joining the EGM through VC/OAVM will be opened 15 minutes before the scheduled start time and will be open up to 15 minutes after the scheduled start time of the EGM, i.e., from 03.45 p.m. to 04.15 p.m. by using the login credentials

Any member who is not a member as on the cut-off date should treat this notice for information only.

Manner of registering / updating e-mail address, mobile number and other requisite details if any:
In case the Shareholder's email ID is already registered with the Company or with the Company's Registrar and Share Transfer Agent ("RTA"), M/s Cameo Corporate Services Ltd or with their Depositories, log-in details for e-voting will be sent to their registered e-mail address.
In case the Shareholder has not registered his or her or their e-mail address with the Company or with the RTA or with their Depositories, and / or not updated their mobile number or other requisite details, the following instructions are to be followed:

- Please click on the following link of our RTA – Cameo Corporate Services Ltd: https://investors.cameoindia.com fill in the details and submit.
- In case of shares that are held in Demat mode, the Shareholders may contact their Depository Participant ("DP") and register their e-mail address, mobile number and other relevant details as per the procedure advised by their DP which is mandatory while e-Voting & joining virtual meetings through Depository.
- The Cut-off-date to ascertain the names of the shareholders for dispatch of the EGM Notice of the Company is 10th May 2022, 5 P.M

Scrutiniser: The Company has appointed Shri K.Elangovan, Practising Company Secretary, Chennai, as Scrutiniser to scrutinise the e-voting process in a fair and transparent manner.

Results: The Results on resolutions shall be declared within 48 hours of the conclusion of the EGM of the Company but not later than three days of the conclusion of the meeting. The results declared along with the Scrutiniser's report shall be placed on the Company's website – www.bmlindia.com and on the website of CDSL for information of the members and would also be communicated to the BSE Ltd.

Contact details: In case of queries / grievances relating to e-voting, members may contact Mr. Rakesh Dalvi, Manager, (CDSL), Central Depository Services (India) Limited, A Wing, 25th Floor, Marathon Futurex, Mafatmal Mill Compounds, N M Joshi Marg, Lower Parel (East), Mumbai - 400013 or send an email to helpdesk.evoting@cslindia.com or call on 022-23058542/43.

This public notice is also available on the Company's website www.bmlindia.com.

By order of the Board
For Binny Mills Ltd
V.Rajasekaran
Managing Director
Din No. : 00037006

Place: Chennai
Date: 24-04-2022

TEJAS NETWORKS
Registered and Corporate Office: J.P. Software Park, Plot No. 25, Sy. No. 13, 14, 17 and 18, Konnapana Agrahara Village, Begur Hobli, Bengaluru 560 100, Karnataka, India.
Corporate Identity Number: L72900KA2000PLC026980 | Tel: +91 80 4179 4600, Fax: +91 80 2852 0201 E-mail: corporate@tejasnetworks.com | Website: www.tejasnetworks.com

Tejas Networks Limited

75+ Countries
700K+ Shipments
350 Patents Filed
20+ Innovation Awards

Network Modernization
Enterprise Data Services
Critical Infrastructure
Mobile Backhaul
Bandwidth Services
Home Broadband

Designed and Made-in-india for the World

Extract of Consolidated Results for quarter and year ended March 31, 2022 (₹ in crore except per share data)

Sl. No.	Particulars	Quarter ended March 31, 2022	Year ended March 31, 2022	Quarter ended March 31, 2021	Year ended March 31, 2021
1	Total Income from operations*	126.50	550.59	201.55	526.60
2	Net Profit/(Loss) before tax	(95.89)	(117.13)	18.53	22.52
3	Net Profit/(Loss) after tax	(49.62)	(62.71)	33.55	37.54
4	Total Comprehensive Income/(Loss) for the period (Comprising Profit/(Loss) for the period after tax and Other Comprehensive Income/(Loss) after tax)	(50.10)	(63.90)	34.74	39.56
5	Equity Share Capital (Face value of ₹ 10/- each)	117.82	117.82	96.51	96.51
6	Reserves (excluding Revaluation Reserve) as shown in the Audited Balance Sheet of the previous year	1,812.43	1,812.43	1,037.69	1,037.69
7	Earnings/(Loss) per Share (of ₹ 10/- each) (i) Basic ₹ (ii) Diluted ₹	(4.34) (4.34)	(5.97) (5.97)	3.61 3.49	4.05 3.99

Notes
1 Key Standalone Financial Information of the company is given below:

Particulars	Quarter ended March 31, 2022	Year ended March 31, 2022	Quarter ended March 31, 2021	Year ended March 31, 2021
Total Income from operations*	125.50	549.14	201.16	524.49
Net Profit/(Loss) before tax	(96.91)	(118.15)	18.39	22.27
Net Profit/(Loss) after tax	(50.64)	(63.73)	33.41	37.29

* excludes other income.

- The above is an extract of the detailed format of quarterly financial results filed with the Stock Exchanges under Regulation 33 of the Securities and Exchange Board of India (Listing Obligations and Disclosure Requirements) Regulations, 2015 (as amended). The full format of the Quarterly financial results are available on the website of the Stock Exchange(s) and the Company (www.tejasnetworks.com).
- In July 2017, Income Tax Department initiated proceedings under section 132 of the Income Tax Act, 1961 for assessment years 2012-13 to 2018-19. During the year 2019-20 and 2020-21 certain other agencies sent notices as part of their preliminary inquiries, which were duly responded / attended by the Company and its officials. In FY 2019-20, the assessments for AY 2012-13 to 2018-19 were carried out and the Company received Income Tax demands for ₹ 25.62 crore (after adjusting carry forward losses of earlier years) and ₹ 0.48 crore for AY 2017-18 and AY 2018-19, respectively. Pursuant to the Company's application for rectification of certain errors in the aforesaid orders, during the quarter ended September 30, 2020, the Company received rectification orders for AY 2012-13 to AY 2018-19 under section 154 of the IT Act. Certain brought forward losses which were not considered in the earlier demand orders were allowed and other computation errors were corrected in the rectification orders resulting in a cumulative net refund position. The Company has also filed appeal against the orders for the aforementioned assessment years disputing certain disallowances. The Company is in the process of filing appeals with the concerned authorities. Based on the current year, supported by an external demand order for ₹ 3.32 crore for FY 2010-11 to FY 2013-14 on similar matters. The Company is in the process of filing appeals and accordingly, no provision has been made in these financial statements.
- During the quarter ended March 31, 2022, the Company has assessed the recoverability of overdue trade receivables from certain core sector customers and in view of delays in collections has made an additional provision of ₹ 67.19 crore towards all such receivables which were aged more than 3 years.
- The spread of COVID-19 has severely impacted businesses around the globe. The situation is constantly evolving and Governments in certain states imposed various restrictions with the increase in number of COVID 19 cases during the year ended March 31, 2022. The Company has considered various internal and external information available up to the date of approval of financial results in assessing the impact of COVID-19 pandemic on the financial results for the quarter and year ended March 31, 2022. During the year ended March 31, 2022, uncertainties caused by the pandemic has resulted in some delays in customer payments and new orders. Management expects potential delays in executing the orders-supply situation to increase in lead-time for sourcing semiconductor components. Based on current assessment, management is of the view that some uncertainty is likely to continue for the next few quarters, till the demand-supply situation in the semiconductor component industry stabilises.
- The Company had capital infusion by way of issue of equity shares and share warrants during the year ended March 31, 2022 and the Company does not have borrowings as at year end. In the view of the management, there is no significant impact on the immediate liquidity position of the company based on management's evaluation of future cash flows for the next one year. As at March 31, 2022, management has made an assessment of the recoverability of carrying values of Property, Plant and Equipment, Intangible assets, Inventories and Financial assets. Management has taken into account all possible impact of known events arising from COVID-19 pandemic and supply constraints in making this assessment and has concluded that no further adjustments are considered necessary.
- The above impact assessment is however a continuing process given the uncertainties associated with its nature and duration. The Company will continue to closely monitor any material changes to future economic conditions. On March 30, 2022, the Company has signed definitive agreements to acquire upto 64.40% of shares of Saankhya Labs Private Ltd, Bangalore for ₹ 283.94 crore in cash. The acquisition is expected to enhance the Company's Wireless offerings by adding 5G ORAN, 5G Cellular Broadband and Satellite communication products to its product portfolio. The acquisition of shares is likely to be completed by June 30, 2022. The Company, upon procuring all necessary consents and approvals also intends to proceed with acquiring the balance 35.60% shares through a merger process or a secondary acquisition.
- Mr. Balakrishnan V, has decided to step down from his position as Non-Executive Chairman of the Board and Independent Director of the Company effective April 23, 2022 and the Board at its meeting held today, has approved the appointment of Mr. N. Ganapathy Subramaniam as the Non-Executive Chairman of the Board with effect from May 18, 2022. Mr. N. Ganapathy Subramaniam is a Nominee Director of Pantheon Finvest Limited (a Subsidiary of Tata Sons Private Limited).

For and on behalf of the Board of Directors
Sd/-
Sanjay Nayak
CEO and Managing Director (DIN: 01049871)

Place: Bengaluru
Date: April 22, 2022

HDFC Bank declares 1,550% dividend for shareholders

PRESS TRUST OF INDIA New Delhi, April 23

HDFC BANK ON Saturday declared a 1,550% or 15.50 per share dividend to its shareholders for the financial year 2021-22. The board at its meeting has recommended a dividend of ₹15.50 per equity share of ₹1 (1,550%) out of the net profits for the year ended March 31, 2022, HDFC Bank said in a regulatory filing.

This is subject to the approval of the shareholders at the ensuing annual general meeting, it said.

The record date for determining the eligibility of members entitled to receive dividend on equity shares is May 13, 2022, it said.

Last Saturday, the country's largest private sector lender HDFC Bank reported a 23% jump in standalone net profit to ₹10,055.20 crore for the March quarter, led by growth in loan demand across categories and lower provisioning as bad loans were trimmed. The bank's net profit during the corresponding period of the previous fiscal stood at ₹8,186.51 crore.

In a surprise announcement earlier this month, the bank said its parent company HDFC Ltd will be merged into HDFC Bank in about 18 months and the combined balance sheet will reach ₹17.87 lakh crore.

Table with 4 columns: S.No, Name, Address, and Details. Contains information about various court cases and legal proceedings.

10 ವಿಶ್ವವಾಣಿ ಸೋಮವಾರ

IN THE COURT OF XXXIV ADDITIONAL CITY CIVIL AND SESSIONS JUDGE AT BANGALORE. Includes case details and court information.

ಸಮಗ್ರ ಆಳ್ವಾಸ್: 26 ವಿದ್ಯಾರ್ಥಿಗಳಿಗೆ ರ್ಯಾಂಕ್

ಪದವಿ, ಸ್ನಾತಕೋತ್ತರ ಹಾಗೂ ಬಿಜಿಇಡಿ ವಿಭಾಗದಲ್ಲಿ ಒಟ್ಟು 11 ಪ್ರಥಮ ರ್ಯಾಂಕ್ ಆಳ್ವಾಸ್: 26 ವಿದ್ಯಾರ್ಥಿಗಳಿಗೆ ರ್ಯಾಂಕ್. ಮೂಲಬಿಡಿ: ಮಂಗಳೂರು ವಿವಿ ಕಳೆದ ವರ್ಷ ನಡೆಸಿದ ಅಂತಿಮ ಪರೀಕ್ಷೆಗಳ ಫಲಿತಾಂಶ ಪ್ರಕಟ ಗೊಂಡಿದ್ದು, ಆಳ್ವಾಸ್ ಕಾಲೇಜು ಒಟ್ಟು 26 ರ್ಯಾಂಕ್ ಗಳನ್ನು ಪಡೆದಿದೆ.

ಹಾಲಿ ಒಕ್ಕೂಟದ ನೇಮಕದಲ್ಲೂ ಭ್ರಷ್ಟಾಚಾರ. ಬೀದರ್: ಓಪನ್‌ಹಾಂ ನೇಮಕದಲ್ಲಿ ಅಷ್ಟೇ ಅಲ್ಲ, ಹಾಲಿ ಒಕ್ಕೂಟದಲ್ಲಿ ಪ್ರತಿಯೊಂದು ಹುದ್ದೆಯ ನೇಮಕದಲ್ಲೂ ಭಾರಿ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್. ಡಿ. ಕೆ. ಕುಮಾರಸ್ವಾಮಿ ಆರೋಪ ಮಾಡಿದರು.

ತೇಜಸ್ ನೆಟ್‌ವರ್ಕ್ಸ್ ಅಮಿಟೆಡ್. ನಿರೀಕ್ಷಿಸಿದಂತೆ ಮತ್ತು ಕಾರ್ಪೊರೇಟ್ ಕಛೇರಿ: ಕೆ.ಎಸ್. ಸಾಫ್ಟ್‌ವೇರ್ ಪಾರ್ಟ್ನರ್ಸ್ ಪ್ರೈವೇಟ್ ಲಿಮಿಟೆಡ್ ನಂ. 25, 2ನೇ ಹಂತ ನಂ. 13, 14, 17 & 18, ಕೋನರ್ಟನ್ ಅಗ್ರಹಾರ ವಿಲೇಜ್, ಬೇಲೂರು ಮೇಲ್ಮಣ, ಬೆಂಗಳೂರು-560 100, ಕರ್ನಾಟಕ, ಭಾರತ.

Table with 5 columns: S.No, Name, Address, and Details. Contains information about various court cases and legal proceedings.

ಮಾರ್ಚ್ 31, 2022ಕ್ಕೆ ಅಂತರ್ಗತಂತ್ರ ತ್ರೈಮಾಸಿಕ ಮತ್ತು ವಾರ್ಷಿಕ ಕ್ರೋಢೀಕೃತ ಫಲಿತಾಂಶಗಳ ಸಾರಾಂಶ. Table with 5 columns: S.No, Name, Address, and Details. Contains financial data for Tejas Networks.

ರವಿಕಾಂತ್ ಪಾಟೀಲ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲೆ. ವಿಜಯಪುರ: ಭೀಮಾಲತಾ ಸರಕಾರಿ ಸರ್ಕಾರಿ ಕಾರ್ಖಾನೆಯ ವಿರುದ್ಧ ಅಧಾರ ರಹಿತವಾಗಿ ರವಿಕಾಂತ್ ಪಾಟೀಲ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲೆ ಮಾಡಿದರು.

139 ಮಂದಿಗೆ ಕರೋನಾ ಸೋಂಕು ಬೆಂಗಳೂರು: ರಾಜ್ಯದಲ್ಲಿ ಕರೋನಾ ಸೋಂಕು ಮತ್ತೆ ಏರಿಕೆ ಕಂಡಿದ್ದು, ಫೆಬ್ರವರಿ 139 ಮಂದಿ ಯಲ್ಲಿ ಸೋಂಕು ಹರಡಲಾಗಿದ್ದು, ಇದರಲ್ಲಿ 139 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ.